

ಮಂದಮತಿಯೋ ನಾನು ಮದನಜನಕನು ನೀನು

- 1. Ref.:** Shri Purandara Dasara Sahitya Part – 1, Pooja Tatva, edited by Shri Betageri Krishna Sharma and Shri Bengeri Huchhu Rayaru.
- 2. Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi
- 3. Ref.:** Purandara Sahitya Darshana, Samputa 3, Samaja Darshana edited by Prof. S.K. Ramachandra Rao
- 4. Note:** The wordings are as per the book in Ref. 1 above. The wordings in the book in Ref. 2 & Ref. 3 above and that of the singer are matching and the differences with Ref. 1 are marked in **yellow highlights**.

ರಾಗ: ಕಾಂಬೋಧಿ

ತಾಳ: ಝಂಪೆ

ಮಂದಮತಿಯೈ (ಮಂದಮತಿಯೋ) ನಾನು ಮದನಜನಕನು ನೀನು
ಕುಂದುಗಳನೆಣಿಸದಲೆ (ಕುಂದುಗಳನೆಣಿಸದೆ) ದಯಮಾಡಿ ಸಲಹೋ || ಪ ||

ಪಾಪಕರ್ತನು ನಾನು ಪಾಪನಾಶಕ (ಪಾಪನಾಶನ) ನೀನು
ಕೋಪ ಮದ ಮತ್ಸರದಿ ಸುಳಿವೆ ನಾನು
ತಾಪವನು ತರಿದು ನಿರ್ಭಯವ ಮಾಡುವೆ ನೀನು
ರೂಪ ಛಾಯಕೆ ಮರುಳುಗೊಂಬೆಯೈ (ಮರುಳುಗೊಂಬೆನೋ) ನಾನು || 1 ||

ಶರಣ ರಕ್ಷಕ ನೀನು ಪರಮ ಪಾತಕಿ ನಾನು
ದುರಿತ ಪರ್ವತವ ಪರಿಹರಿಪೆ ನೀನು
ಮರುಳು ಗೊಂಬನು (ಗೊಂಬೆಯು) ನಾನು ಅರಿತು ರಕ್ಷಿಪೆ ನೀನು
ಗರುವ ಮತಿಯೈ (ಗರುವಾಹಂಕಾರಿ) ನಾನಗಮ್ಯ (ನಾನು ಅಗಮ್ಯ) ನೀನು || 2 ||

ಮಂದಭಾಗ್ಯನು ನಾನು ಇಂದಿರಾಪತಿ ನೀನು
ಹಿಂದು ಮುಂದಿನ ಸುದ್ದಿ ಅರಿಯವದವ ನಾನು
ತಂದೆ ಶ್ರೀ ಪುರಂದರ ವಿಠಲ ರಾಯನೆ
ಎಂದೆಂದು ಭಕ್ತರನು ಸಲಹುವೆಯೋ ನೀನು || 3 ||

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿಗಳು:

ಕುಂದು - ಕೊರತೆ, ದೋಷ.

ರೂಪ ಭಾಯಕೆ - ನೆರಳಿಗೆ, ಹೊರ ತೋರಿಕೆ, ಹೊರ ಮಿಂಚು

ಹಿಂದು ಮುಂದಿನ ಸುದ್ದಿ - ಪೂರ್ವಜನ್ಮಗಳ ಮತ್ತು ಆಗಾಮಿ ಜನ್ಮಗಳ ವಿವರಗಳು.

ಮಂದಮತಿ = ಅಜ್ಞಾನದ ಮೂಲಕ ಕಳೆಗಟ್ಟು ಸ್ವರೂಪದವ

ಪರಮ ಪಾತಕಿ = ಬಹಳ ಪಾಪ ಮಾಡಿದವ

ಗರುವ ಮತಿ = ಅಹಂಕಾರಿ

Classification: Keerthane

Ankita: sri purandara vittala

Location: NA

Category: Vishnu Aradhane

Group Words: mati, Vishnu, daya, papa, sattu, garva, Bhagya pati,

Pravachana: NA

Explanation: NA